

‘ಬಿಂಜ್ ವಾಚಿಂಗ್’ ಎನ್ನುವ ಈ ಕಾಲದ ಸಮಸ್ಯೆಯೊಂದು ಹೆಡೆಬಿಚ್ಚಿದೆ. ಒಂದೇ ಕಡೆ ಕುಳಿತು, ಧಾರಾವಾಹಿಯೊಂದರ ಎರಡರಿಂದ ಐದು ಕಂತುಗಳನ್ನು ಎವೆಯಿಕ್ಕದೆ ನೋಡುವ ವ್ಯಸನವಿದು.

ಮೇಲುನೋಟಕ್ಕೆ ತಮಾಷೆಯಂತೆ ಕಾಣುವ ಈ ಬಿಂಬಚಟ, ಈ ತಲೆಮಾರಿನ ಎಷ್ಟೋ ಯುವಜನತೆಯ ಮೆದುಳಿನ ಮೇಲೆ ಬಲೆ ಹೆಣೆಯುತ್ತಿರುವುದು ಗಂಭೀರ ಸಮಸ್ಯೆಯೇ ಹೌದು. ಮನಸ್ಸಿನ ಜೊತೆಗೆ ದೇಹವನ್ನೂ ಅಸ್ವಸ್ಥತೆಗೆ ಈಡುಮಾಡುವ ಶಕ್ತಿಯಿರುವ ‘ಬಿಂಜ್ ವಾಚಿಂಗ್’ ಹೊಸ ತಲೆಮಾರಿನ ಭವಿಷ್ಯಕ್ಕೆ ಭಸ್ಮಾಸುರನಂತೆ ಭಾಸವಾಗುತ್ತಿದೆ.

■ ವಿಶಾಖ ಎನ್.

